



Mindteck (India) Limited
(CIN: L30007KA1991PLC039702)
AMR Tech Park, Block 1, 3rd Floor
#664, 23/24, Hosur Road, Bommanahalli
Bengaluru - 560068. India
Tel: +91 80 4154 8000/4154 8300
Fax: +91 80 4112 5813
www.mindteck.com

Ref: MT/SSA/2021-22/17

Scrip Code: 517344

July 20, 2021

Symbol: "Mindteck"

To, BSE Limited Phiroze Jeejeebhoy Towers Dalal Street Mumbai- 400001	To, National Stock Exchange of India Limited Exchange Plaza, C-1, Block G, Bandra Kurla Complex, Bandra (E) Mumbai – 400 051
---	---

Dear Sir/Madam,

Subject: Newspaper Advertisement under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of SEBI (Listing Obligations and Disclosure Requirements) Regulations, 2015, we are enclosing the copies of newspaper advertisement published in the Newspaper of Financial Express and Hosadigantha. The same has been made available on the Company's website (www.mindteck.com).

Please take the above intimation on record and acknowledge.

Thanking you,

Yours Truly,

For Mindteck (India) Limited

Shivarama Adiga S.

VP, Legal and Company Secretary

14 NATION

AARTI SURFACTANTS LIMITED

CIN: L24100GJ2018PLC102891
 Registered Office: 801, 801/23, GDCC Estate, Phase III, Vapi,
 Valsad Gujarat 396195 IN Tel.: 022 - 67976666
 Website: www.aarti-surfactants.com, E-mail: investors@aarti-surfactants.com

NOTICE OF 3rd ANNUAL GENERAL MEETING

NOTICE IS HEREBY GIVEN THAT the 3rd Annual General Meeting ("AGM") of the Members of Aarti Surfactants Limited ("the Company") will be held on **Tuesday, August 10, 2021 at 04.00 p.m. (IST)** through Video Conferencing ("VC")/ Other Audio-Visual Means ("OAVM") to transact the business, as set out in the Notice convening AGM. In line with the Circulars dated April 08, 2020, April 13, 2020 and May 05, 2020 followed by Circular dated January 13, 2021 (Collectively referred to as "MCA Circulars") issued by Ministry of Corporate Affairs and SEBI Circular dated May 12, 2020 followed by circular dated January 15, 2021 (collectively referred to as "SEBI Circulars"), AGM of the Company is permitted to be held through VC or OAVM without physical presence of the Members at AGM venue. Hence, the AGM of the Company for FY21 is being held through VC/OAVM mode.

In Compliance with the Circulars, electronic copies of the AGM Notice and Annual Report have been sent to all members whose email ids are registered with the Company/ Depository Participant(s) and the same are also uploaded on the website of the Company at www.aartisurfactants.com and can also be accessed from the websites of the Stock Exchanges i.e. BSE Limited and National Stock Exchange of India Limited at www.bseindia.com and www.nseindia.com respectively and on the website of National Securities Depository Limited (NSDL) i.e. www.evoting.nsdl.com. The Dispatch of the Annual Report of the Company for the FY21 along with the AGM Notice through emails has been completed on July 17, 2021.

Pursuant to the provisions of Section 108 of the Act read with Rule 20 of the Companies (Management and Administration) Rules, 2014, as amended from time to time, Regulation 44 of the SEBI Listing Regulations and Secretarial Standard on General Meetings (SS-2) issued by the Institute of Company Secretaries of India, the Company is providing voting (remote e-voting) facility to all the members to cast their votes on all resolutions set out in the Notice of the 3rd AGM. For this purpose, the Company has availed facility for voting through electronic means from National Securities Depository Limited (NSDL).

The e-voting period shall commence on **Saturday, August 07, 2021 (9:00 am)** and ends on **Monday, August 09, 2021 (5:00 pm)**. During this period, Members holding shares either in physical form or in dematerialized form as on cut-off date i.e. **Tuesday, August 03, 2021** may cast their vote electronically. The e-voting module shall be disabled by NSDL for voting thereafter.

Members who have acquired shares after the sending of Annual Report through electronic means and holds shares as on cut-off date may obtain the User ID and Password by sending a request at evoting@nsdl.co.in or investors@aarti-surfactants.com. However if the person is already registered with NSDL for remote e-voting then you may use existing User ID and Password, and cast your vote.

The facility for e-voting will also be made available during AGM and those members present in the AGM through VC/OAVM, who have not cast their vote on the resolution through remote e-voting and/or otherwise not barred from doing so shall be eligible to vote through the e-voting systems at the AGM. The members who cast their vote by remote e-voting prior to the AGM may also attend the AGM but shall not be entitled to cast their votes again.

Members who do not have the User ID and Password for e-voting and for attending AGM through VC/OAVM or have forgotten the User ID and Password may retrieve the same by following the remote e-voting instructions mentioned in the Notice of 3rd AGM. Further Members can also use the OTP based login for logging into the e-voting system of NSDL. Members shall be able to attend the AGM through VC / OAVM or view the live broadcast of AGM provided by NSDL at <https://www.evoting.nsdl.com> by using their remote e-voting login credentials and selecting the EVEN for Company's AGM. The attendance of the Members attending the AGM through VC/OAVM will be counted for the purpose of ascertaining the quorum under Section 103 of the Companies Act, 2013.

Process of Registering Email addresses:

Members who have not registered their e-mail addresses, so far, are requested to register their email addresses, in respect of electronic holdings with the Depository through their concerned Depository Participants. Members who hold shares in physical form are requested to provide their email addresses to the M/s. Link Intime India Private Limited sending an e-mail at rt.helpdesk@linkintime.co.in or to the Company at investors@aarti-surfactants.com.

Process for those shareholders holding shares in physical form or whose email addresses are not registered with the company for procuring user id and password for remote e-voting and e-voting during the AGM

- In case shares are held in physical mode please provide Folio No., Name of shareholder, scanned copy of the share certificate (front and back), PAN (self attested scanned copy of PAN card), AADHAR (self attested scanned copy of Aadhar Card) by email to investors@aarti-surfactants.com.
 - In case shares are held in demat mode, please provide DPID-CLID (16 digit DPID + CLID or 16 digit beneficiary ID), Name, client master or copy of Consolidated Account statement, PAN (self attested scanned copy of PAN card), AADHAR (self attested scanned copy of Aadhar Card) to investors@aarti-surfactants.com.
 - Alternatively, member may send an e-mail request to evoting@nsdl.co.in for obtaining User ID and Password by providing the details mentioned in Point (1) or (2) as the case may be.
- In case of any assistance, Members may refer the Frequently Asked Questions (FAQs) for Shareholders and e-voting user manual for shareholders available at the download section of www.evoting.nsdl.com or call on toll free no.: 1800-222-990 or send a request to Mr. Amit Vishal, Senior Manager, NSDL, E-mail: amitv@nsdl.co.in, Tel: 022-24994360/Ms. Pallavi Mhatre, Manager, NSDL, E-mail: pallavid@nsdl.co.in / evoting@nsdl.co.in, Tel: 022-24994545.

By Order of the Board of Directors
Sd/-
Prashant Gaikwad
 Company Secretary

Place: Mumbai
 Date: July 19, 2021

यूको बैंक UCO BANK

(A Govt. of India Undertaking)
 Head Office – II, Department of Information Technology
 3 & 4, DD Block, Sector – 1, Salt Lake, Kolkata-700064

NOTICE INVITING TENDER

- UCO Bank invites Request for Proposals (RFPs) for:
- Procurement of Compliance Software.
 - On-boarding of Online accounting application for dynamic QR Code generation and GST integration on OPEX model for Bank's customers.
 - Procurement of 3200 High Speed Scanner.

For any details, please refer to <https://www.ucobank.com>.

Deputy General Manager
 DIT, BPR & BTD

Date: 20.07.2021



PRAJ INDUSTRIES LIMITED
 CIN : L27101PN1985PLC038031
 Regd. off.: "Praj Tower", S. No. 274 & 275/2,
 Bhumkar Chowk- Hinjewadi Road, Hinjewadi, Pune - 411 057.
 Tel.: +91 20 7180 2000 / 2294 1000.
 E-mail : investorsfeedback@praj.net / Website : www.praj.net

NOTICE

INFORMATION REGARDING THE 35TH ANNUAL GENERAL MEETING OF PRAJ INDUSTRIES LTD (COMPANY) TO BE HELD THROUGH VIDEO CONFERRING (VC)/OTHER AUDIO VISUAL MEANS (OAVM)

Shareholders may please note that the 35th Annual General Meeting of the Company ("AGM") will be held on **Wednesday, the 11th August, 2021 at 10.00 A.M. IST** through VC / OAVM in compliance with all the applicable provisions of Companies Act, 2013 read with rules made thereunder and Circulars dated April 8, 2020, April 13, 2020, May 5, 2020, and January 13, 2021, issued by Ministry of Corporate Affairs (MCA) (collectively referred to as "MCA Circulars") and Circular/s on the captioned subject issued by the Securities and Exchange Board of India (SEBI) (hereinafter collectively referred to as "Circulars"), to transact the business that is set forth in the Notice of the AGM.

In view of the prevailing situation due to protraction of COVID-19 pandemic, owing to the difficulties involved in dispatching of physical copies of the said Notice and Annual Report and pursuant to the above circulars, the Notice convening the AGM along-with the Annual Report for the financial year 2020-21 is being sent only through electronic mail to those Shareholders whose email addresses are registered with Link In time India Pvt Ltd., Registrar & Share Transfer Agents (RTA) / Depositories. These documents shall also be available on the website of the Company www.praj.net and the website of National Securities Depository Ltd (NSDL) @ www.evoting.nsdl.com.

Shareholders will be able to cast their vote electronically on the businesses as set forth in the Notice of the AGM either remotely (during remote e-voting period) or during the AGM (when window for e-voting is activated).

If your email address is registered with the RTA / Depository, the login credentials for remote e-voting are being sent on your registered email address. Please note that same login credentials are required for participating in the AGM through VC/OAVM and voting on resolutions during the AGM.

Shareholders whose email address is not registered/updated, are requested to get the same registered/updated by following the procedure given below:

- Shareholders holding shares in demat form can get their e-mail ID registered by contacting their respective Depository Participant.
- Shareholders holding shares in physical form can register their email address and mobile number with Company's Registrar and Share Transfer Agents Link Intime India Private Limited (RTA) by sending an e-mail request at the email ID : pune@linkintime.co.in along with signed scanned copy of the request letter providing the email address and mobile number, self-attested copy of PAN Card and copy of the share certificate for registering their email address and receiving the Annual Report, AGM Notice and the e-voting instructions. Shareholders who have not registered their email address with the RTA / their Depository Participants or the Shareholders who have not received Annual Report, AGM Notice and voting instructions are requested to visit www.praj.net and refer to the Annual Report for Financial Year 2020/21 uploaded on this site and follow the process as mentioned therein to update their email for receiving the Annual Report, AGM Notice and Voting Instructions electronically.

The instructions for voting and for attending the AGM through VC/OAVM shall also be provided in the Notice of AGM and uploaded on the website of the Company and shall also be made available in the download section of www.evoting.nsdl.com.

By Order of the Board
For PRAJ INDUSTRIES LIMITED
 Sd/-

DATTATRAYA NIMBOLKAR
 CHIEF INTERNAL AUDITOR &
 COMPANY SECRETARY

Place : Pune
 Date : 20th July, 2021

PE/VC investments fall 22% in June: Report

PRESS TRUST OF INDIA
 Mumbai, July 19

INVESTMENTS BY PRIVATE equity and venture capital funds declined by 22% to \$5.4 billion in June, as compared to the \$6.9 billion in the year-ago period, a report said on Monday.

However, if compared with May's \$4 billion, the investments were higher by 33%, the monthly report by industry lobby group IVCA and consultancy firm EY said.

If one were to compare the inflows into companies in the

June 2021 recorded 12 large deals aggregating \$3.6 billion compared to 11 large deals worth \$6.1 billion in June 2020 which include deals worth \$4.9 billion in Jio Platforms

first half of 2021, the investments were 45% higher at \$26.9 billion.

"Indian PE/VC investment activity grew at a record-setting pace throughout H1.21 and the deal pipeline indicates that this

pace is only going to intensify as 2021 progresses. Both H1.21 and second quarter notched up lifetime highs for pure-play PE/VC investments at \$21.9 billion and \$14.1 billion respectively," EY's partner Vivek Soni said.

Activity in both large deals (of over \$100 million), as well as mid-market deals (\$20-100 million) and growth deals, continue to be the mainstay, the material increase in buy-out and start-up deals are the growth drivers when we compare PE asset class data to the previous two six-month peri-

ods, he added.

From a sectoral perspective, technology, e-commerce, financial services, pharmaceuticals, education, and media and entertainment have either gained or account of Covid or have demonstrated resilience to or a quick bounce back from the pandemic and its aftereffects.

Conversely, PE/VC investments in infrastructure and real estate asset classes and the retail and consumer products sector have shown a material decline, he said.

AgustaWestland: HC asks CBI, ED to respond to bail pleas of middleman

PRESS TRUST OF INDIA
 New Delhi, July 19

THE DELHI HIGH COURT Monday sought response of the CBI and ED on bail pleas of alleged middleman Christian Michel James, who is lodged in jail in connection with alleged AgustaWestland scam related corruption and money laundering cases.

The accused has challenged the trial court's order denying him the relief.

Justice Manoj Kumar Ohri issued notices to the Central Bureau of Investigation (CBI) and Enforcement Directorate (ED) and asked them to file replies to the petitions seeking bail in both cases and listed the matter for further hearing on September 21.

James has challenged the June 18 order of the trial court

refusing to grant the relief to the British national, who was extradited from Dubai in 2018, noting that the stage was not fit to grant him bail.

Advocate Aljo K Joseph, representing James, said the accused was in custody for over two years and eight months and he be released from the jail on bail.

The trial court, while dismissing the bail pleas had said that considering the overall facts and circumstances, serious nature of accusations, gravity of offence and the conduct of the accused, it does not consider it to be a fit case for grant of bail.

The trial court had also taken strong note of the British High Commission directly communicating to the court about James without moving an application, saying it was not permissible.



केनरा बैंक Canara Bank
 Head Office : 112, J C ROAD, Bengaluru - 560 002.

NOTICE

Pursuant to Regulation 29(1)(a) read with Regulation 47 of SEBI (LODR) Regulations, 2015, Notice is hereby given that the **Board Meeting of the Bank is scheduled to be held on Tuesday, 27th July, 2021 at its Head Office, Bengaluru**, inter-alia, to consider and approve the Reviewed Standalone & Consolidated Financial Results of the Bank for the First Quarter ended 30.06.2021.

This information is also provided in the Bank's website (www.canarabank.com).

Date : 19.07.2021
Place : Bengaluru

Vinay Mohita
 Company Secretary

Note to Investors :
Demat of Shares : The Bank's shares are traded compulsorily in dematerialized form only. The Bank has entered into agreement with M/s NSDL and M/s CDSL for dematerialization of the Bank's shares. Since dematerialization of the shares has got inherent benefits, the Bank advises all the shareholders who hold their shares in physical form to demat their shares.
Non-receipt of Dividend Warrants : The Bank advises the shareholders who have not received the dividend warrants for the earlier years (i.e. from 2013-14 Final dividend onwards) to take up with the Bank/ M/s KFin Technologies Pvt. Ltd., Hyderabad (the R & T Agents of Bank) by quoting their Folio No. or DPID/Client IDs. (List of unclaimed/unpaid dividends is displayed on bank's Website i.e. www.canarabank.com).
Green Initiative : Shareholders holding shares in Demat account/Physical form are requested to register their email ID in their Demat Account or with RTA (M/s KFin Technologies Pvt.Ltd.)
 All queries and grievances of the Investors may be addressed to hosecretarial@canarabank.com.

"IMPORTANT"

Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.



Mindteck (India) Limited
 (CIN: L30007KA1991PLC039702)
 Registered Office: A.M.R. Tech Park, Block 1, 3rd Floor, #664, 23/24, Hosur Main Road, Bommanahalli, Bengaluru - 560 068

NOTICE OF 30TH ANNUAL GENERAL MEETING, BOOK CLOSURE AND REMOTE E-VOTING

Notice is hereby given that:

- The 30th Annual General Meeting (AGM) of the Members of Mindteck (India) Limited (the 'Company') will be held on Friday, August 13, 2021 at 12 Noon IST through Video Conferencing/Other Audio-Visual Means (VC) and pursuant to Section 91 of the Companies Act, 2013 and Regulation 42 of the SEBI (Listing Obligations and Disclosure Requirements) Regulations, 2015, the Company's Registrar of Members and Share Transfer shall remain closed from Saturday, July 31, 2021 to Friday, August 13, 2021 (both days inclusive) for the purpose of AGM. In compliance with General Circular numbers 14/2020, 17/2020, 20/2020, 02/2021 issued by the Ministry of Corporate Affairs (MCA) and Circular number SEBI/HO/CFD/CMD2/CIR/P/2021/11 issued by the Securities and Exchange Board of India (SEBI) (hereinafter collectively referred to as 'Circulars'), companies are allowed to hold AGMs through VC, without the physical presence of Members at a common venue. Hence, the AGM of the Company is being held through VC to transact the business as set forth in the Notice of the AGM dated May 28, 2021.
- In compliance with the Circulars, electronic copies of the Notice of the AGM and Annual Report for the FY 2020-21 will be sent to all the Members of the Company, whose email addresses are registered with the Company/Depository Participant(s). These documents are also available on the website of the Company at www.mindteck.com, Stock Exchange websites (www.bseindia.com) (www.nseindia.com) and on the website of Central Depository Services (India) Limited ('CDSL') at www.evotingindia.com.
- Pursuant to the provisions of Section 108 of the Companies Act, 2013 read with Rules made thereunder and Regulation 44 of the SEBI (Listing Obligations and Disclosure Requirements) Regulations, 2015, Members are provided with the facility to cast their vote electronically through remote e-voting system provided by CDSL on all Resolutions set forth in the AGM Notice. The Company has appointed Mr. Gopalakrishnaraj H H, a Practising Company Secretary, as Scrutinizer, to scrutinize the e-voting process. Members holding shares either in physical form or dematerialized form, as on the cut-off date (August 06, 2021), may cast their votes electronically on the business as set forth in the Notice of the AGM through the electronic voting system of CDSL ('remote e-voting'). Members are hereby informed that:
 - The business as set forth in the Notice of the AGM will be transacted only through remote e-voting or e-voting system at the AGM;
 - The remote e-voting shall commence on Tuesday, August 10, 2021 (9:00 a.m. IST);
 - The remote e-voting shall end on Thursday, August 12, 2021 (5:00 p.m. IST);
 - The cut-off date for determining the eligibility to vote by remote e-voting or by e-voting system at the AGM shall be August 06, 2021;
 - Remote e-voting module will be disabled after 5:00 p.m. IST on August 12, 2021;
 - Any person, who acquires shares of the Company and becomes a Member post-dispatch of Notice of the AGM and holds shares as on the cut-off date, may obtain the login ID and password by sending a request at evoting@cdslindia.com. However, if a person is already registered with CDSL for e-voting then the existing user ID and password can be used for casting their vote;
 - Members may note that: a) The remote e-voting module shall be disabled by CDSL beyond 5:00 p.m. IST on August 12, 2021 and once the votes on a resolution is cast by the Member, he/she shall not be allowed to change it subsequently; b) The facility for voting will also be made available during the AGM, and those Members present at the AGM through VC facility, who have not cast their vote on the resolutions through remote e-voting and are otherwise not barred from doing so, shall be eligible to vote through the e-voting system at the AGM. c) The Members who have cast their votes by remote e-voting prior to the AGM may also attend the AGM but shall not be entitled to cast their votes again; and d) Only persons whose names are recorded in the Register of Members or in the Register of Beneficial Owners maintained by the depositories as on the cut-off date shall be entitled to avail the facility of remote e-voting or e-voting at the AGM.
 - Members holding shares in dematerialized mode, physical mode and Members who did not register their email addresses may vote through remote e-voting or through e-voting facility at the AGM, in the manner as provided in the Notice of the AGM. Members are requested to visit the Company's website (www.mindteck.com) to obtain such details.
 - Members holding shares in dematerialized form and who did not register their email addresses are requested to register their email addresses with respective Depository Participant(s) and Members holding shares in physical mode are requested to update their email addresses with Company's Registrar and Share Transfer Agent, Universal Capital Securities Private Limited at info@unisc.in to receive copies of the Annual Report 2020-21 along with the AGM Notice for the 30th AGM, instructions for remote e-voting and instructions to participate in the AGM through VC.
 - In Case of any query, please refer to the FAQs and e-voting manual of CDSL available at www.evotingindia.com under help section or write an e-mail to helpdesk.evoting@cdslindia.com.
 - The Members who require technical assistance to access and participate in the AGM through VC and Members who require support or have grievances connected with facility for voting by electronic means may contact the below person:

Mr. Rakesh Dalvi, Manager
 Central Depository Services (India) Limited
 A Wing, 25th Floor, Marathon Futurex, Mafatall Mills Compound, N.M. Joshi Marg Lower Parel (E) Mumbai - 400013, India
 Contact details: Email ID: helpdesk.evoting@cdslindia.com;
 Contact number: 91 22 23058542/ 1800225533
- The manner in which the Members who wish to register mandates for receiving dividends is detailed in the AGM Notice.

For Mindteck (India) Limited
Sd/-
Shivarama Adiga S.
 VP-Legal and Company Secretary

Place: Bengaluru
 Date: July 19, 2021

ACC Limited

CIN: L26940MH1936PLC002515
 Registered Office: Cement House, 121, Maharshi Karve Road, Mumbai - 400 020
 Tel. No.: 022-41593321; Fax No.: 022-66317458; Website: www.acclimited.com; e-mail: ACC-InvestorSupport@acclimited.com

Extract of Consolidated Unaudited Results for the Quarter and Six months Ended 30-06-2021

Particulars	₹ (in Crore)					
	3 months ended	Preceding 3 months ended	Corresponding 3 months ended	Year to date figures for current period ended	Year to date figures for the previous period ended	Previous year ended
	30-06-2021	31-03-2021	30-06-2020	30-06-2021	30-06-2020	31-12-2020
	Unaudited	Unaudited	Unaudited	Unaudited	Unaudited	Audited
Total Revenue from Operations	3,884.94	4,291.97	2,602.24	8,176.91	6,103.95	13,785.98
Net Profit for the period (before exceptional item and tax)	758.29	754.21	403.11	1,512.50	879.19	1,884.86
Net Profit for the period before tax (after exceptional item)	758.29	754.21	403.11	1,512.50	879.19	1,708.85
Net Profit for the period after tax (after exceptional item)	569.45	562.59	270.95	1,132.04	593.97	1,430.26
Total Comprehensive Income for the period	569.45	573.74	270.92	1,143.19	591.01	1,415.68
Paid-up Equity Share Capital						187.99
Other Equity (excluding Revaluation Reserve) as shown in the Audited Balance Sheet of the previous year						12,511.14
Earnings per share of ₹ 10 each (not annualised):						
(a) Basic	₹ 30.32	₹ 29.96	₹ 14.43	₹ 60.28	₹ 31.63	₹ 76.16
(b) Diluted	₹ 30.24	₹ 29.88	₹ 14.39	₹ 60.13	₹ 31.55	₹ 75.98

Key numbers of Unaudited Standalone Results of the Company are as under :-

Particulars	₹ (in Crore)					
	3 months ended	Preceding 3 months ended	Corresponding 3 months ended	Year to date figures for current period ended	Year to date figures for the previous period ended	Previous year ended
	30-06-2021	31-03-2021	30-06-2020	30-06-2021	30-06-2020	31-12-2020
	Unaudited	Unaudited	Unaudited	Unaudited	Unaudited	Audited
Total Revenue from Operations	3,884.80	4,291.88	2,600.83	8,176.68	6,102.54	13,784.54
Net Profit for the period (before exceptional item and tax)	760.42	748.89	399.81	1,509.31	872.64	1,863.79
Net Profit for the period before tax (after exceptional item)	722.32	748.89	399.81	1,471.21	872.64	1,687.78
Net Profit for the period after tax (after exceptional item)	533.81	557.41	267.99	1,091.22	587.93	1,414.94
Total Comprehensive Income for the period	533.81	568.57	267.99	1,102.38	585.04	1,400.40

Note: The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the websites of the stock exchanges www.bseindia.com and www.nseindia.com and also on the Company's website www.acclimited.com.

For and on behalf of the Board of Directors
(Sridhar Balakrishnan)
MANAGING DIRECTOR & CEO
 DIN: 08699523

